



ಪಟ್ಟಣ ಸಹಕಾರ ಬ್ಯಾಂಕುಗಳ

ವಾರ್ತಾ ಪತ್ರಿಕೆ

ಕರ್ನಾಟಕ ರಾಜ್ಯ
ಸಹಕಾರ ಪಟ್ಟಣ
ಬ್ಯಾಂಕುಗಳ
ಮಹಾಮಂಡಳದ
ಅಧಿಕೃತ ವಾರಪತ್ರಿಕೆ

ಸಂಪುಟ : 31 | ಸಂಚಿಕೆ : 02 | 17, ಏಪ್ರಿಲ್ 2024 | ಬುಧವಾರ | ಪುಟಗಳು : 8 | ಬೆಲೆ : 2/-

ಲೋಕನಭಾ ಚುನಾವಣೆ: 2024



ಮರೆಯದೆ ಮತದಾನ ಮಾಡಿ
ನಿಮ್ಮ ಹಕ್ಕು ಮತ್ತು ಕರ್ತವ್ಯವನ್ನು ಜಲಾಯಿಸಿ

ಏಪ್ರಿಲ್ 26, ಹಾಗೂ ಮೇ 07ರಂದು ಮತದಾನ,
ಜೂನ್ 04ರಂದು ಫಲಿತಾಂಶ

ಪ್ರಜಾಪ್ರಭುತ್ವದ ಸಡಗರ



ಚಿಲ್ಲರೆ ಹಣದುಬ್ಬರ ಶೇ.4.85ಕ್ಕೆ ಇಳಿಕೆ : ಆರ್‌ಬಿಐ ನಾಲದ ಮೇಲಿನ ಬಡ್ಡಿದರ ಇಳಿಸುವುದೇ?

ಚಿಲ್ಲರೆ ಹಣದುಬ್ಬರವು ಶೇ. 5ರ ಮಟ್ಟಕ್ಕಿಂತ ಕೆಳಗೆ ಶೇ.4.85ಕ್ಕೆ ಇಳಿದಿದೆ. ಆದಾಗ್ಯೂ, ಚಿಲ್ಲರೆ ಹಣದುಬ್ಬರವನ್ನು ಶೇ.4ಕ್ಕೆ ಇಳಿಸುವುದು ಭಾರತೀಯ ರಿಸರ್ವ್ ಬ್ಯಾಂಕ್‌ನ (ಆರ್‌ಬಿಐ) ಗುರಿಯಾಗಿದೆ. ಈ ಮಟ್ಟ ಇನ್ನೂ ಮುಟ್ಟಿಲ್ಲದ ಕಾರಣಕ್ಕೆ ರೆಪೋ ದರದಲ್ಲಿ ಇಳಿಕೆ ಸಂಭವ ಕಡಿಮೆ ಎಂದು ಅಂದಾಜಿಸಲಾಗಿದೆ. ಏಪ್ರಿಲ್ - ಜೂನ್ ತ್ರೈಮಾಸಿಕದಲ್ಲಿ ಹಣದುಬ್ಬರ ಶೇ.4.9 ಮತ್ತು ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಶೇ. 3.8ಕ್ಕೆ ಇಳಿಯಬಹುದು ಎಂದು ಆರ್‌ಬಿಐ ಅಂದಾಜು ಮಾಡಿದೆ.



ಹೊಸದಲ್ಲಿ : ಆಹಾರ ಪದಾರ್ಥಗಳ ಬೆಲೆ ಕಡಿಮೆಯಾಗಿರುವುದರಿಂದ ಚಿಲ್ಲರೆ ಹಣದುಬ್ಬರ ದರ ಶೇ. 4.85ಕ್ಕೆ ಇಳಿಕೆಯಾಗಿದೆ. ಇದು ಐದು ತಿಂಗಳಲ್ಲೇ ಅತ್ಯಂತ ಕನಿಷ್ಠ ಎಂಬುದು ಗಮನಾರ್ಹ. ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧರಿಸಿದ ಚಿಲ್ಲರೆ ಹಣದುಬ್ಬರ ಫೆಬ್ರವರಿಯಲ್ಲಿ ಶೇ.5.09ರಷ್ಟು ಇತ್ತು. ಕಳೆದ ವರ್ಷದ ಮಾರ್ಚ್‌ನಲ್ಲಿ ಇದೇ ಹಣದುಬ್ಬರ ಶೇ.5.66 ಆಗಿತ್ತು. ಮತ್ತು ಅಕ್ಟೋಬರ್‌ನಲ್ಲಿ ಶೇ.4.87ರಷ್ಟಿತ್ತು. ರಾಷ್ಟ್ರೀಯ ಅಂಕಿ - ಅಂಶ ಕಚೇರಿ (ಎನ್‌ಎಸ್‌ಒ) ಬಿಡುಗಡೆ ಮಾಡಿದ ಅಂಕಿ - ಅಂಶಗಳ ಪ್ರಕಾರ, ಆಹಾರ ಹಣದುಬ್ಬರವು ಮಾರ್ಚ್‌ನಲ್ಲಿ ಶೇ. 8.52ಕ್ಕೆ ಇಳಿದಿದೆ. ಕಳೆದ ಫೆಬ್ರವರಿಯಲ್ಲಿ ಇದು ಶೇ. 8.66ರಷ್ಟಿತ್ತು. ಮೊಟ್ಟೆ,

ಮಸಾಲೆ ಮತ್ತು ಬೇಳೆಕಾಳುಗಳ ಹಣದುಬ್ಬರವು ತಿಂಗಳ ಆಧಾರದ ಮೇಲೆ ಕಡಿಮೆಯಾಗಿದೆ. ಆದರೆ ಫೆಬ್ರವರಿಗೆ ಹೋಲಿಸಿದರೆ ಮಾರ್ಚ್‌ನಲ್ಲಿ ಹಣ್ಣು ಮತ್ತು ತರಕಾರಿ ಬೆಲೆಗಳು ಏರಿಕೆಯಲ್ಲೇ ಇವೆ. ಇಂಧನ ವಲಯದಲ್ಲಿ ಹಣದುಬ್ಬರ ಕೊಂಚ ತಗ್ಗಿದೆ. ರಾಷ್ಟ್ರೀಯ ಅಂಕಿ - ಅಂಶ ಕಚೇರಿ ಅಂಕಿ - ಅಂಶಗಳ ಪ್ರಕಾರ, ಗ್ರಾಮೀಣ ಭಾರತದಲ್ಲಿ ಹಣದುಬ್ಬರ ಪ್ರಮಾಣವು ರಾಷ್ಟ್ರೀಯ ಸರಾಸರಿಯಾದ ಶೇ.5.45ಕ್ಕಿಂತಲೂ ಹೆಚ್ಚಿದೆ. ರಾಷ್ಟ್ರೀಯ ಅಂಕಿ - ಅಂಶ ಕಚೇರಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡ ಆಯ್ದ 1,114 ನಗರ ಮಾರುಕಟ್ಟೆಗಳು ಮತ್ತು 1,181 ಹಳ್ಳಿಗಳಿಂದ ಬೆಲೆ ಡೇಟಾವನ್ನು ವಾರಕ್ಕೊಮ್ಮೆ ಸಂಗ್ರಹಿಸುತ್ತದೆ.

ಬಡ್ಡಿ ದರ ಇಳಿಕೆಗೆ ಅವಕಾಶ : ಚಿಲ್ಲರೆ ಹಣದುಬ್ಬರವು ಶೇ. 5ರ ಮಟ್ಟಕ್ಕಿಂತ ಕೆಳಗೆ ಶೇ.4.85ಕ್ಕೆ ಇಳಿದಿದೆ. ಆದಾಗ್ಯೂ, ಚಿಲ್ಲರೆ ಹಣದುಬ್ಬರವನ್ನು ಶೇ. 4ಕ್ಕೆ ಇಳಿಸುವುದು ಭಾರತೀಯ ರಿಸರ್ವ್ ಬ್ಯಾಂಕ್‌ನ (ಆರ್‌ಬಿಐ) ಗುರಿಯಾಗಿದೆ. ಈ ಮಟ್ಟ ಇನ್ನೂ ಮುಟ್ಟಿಲ್ಲದ ಕಾರಣಕ್ಕೆ ರೆಪೋ ದರದಲ್ಲಿ ಇಳಿಕೆ ಸಂಭವ ಕಡಿಮೆ ಎಂದು ಅಂದಾಜಿಸಲಾಗಿದೆ. ಏಪ್ರಿಲ್ - ಜೂನ್ ತ್ರೈಮಾಸಿಕದಲ್ಲಿ ಹಣದುಬ್ಬರ ಶೇ. 4.9 ಮತ್ತು ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಶೇ. 3.8ಕ್ಕೆ ಇಳಿಯಬಹುದು ಎಂದು ಆರ್‌ಬಿಐ ಅಂದಾಜು ಮಾಡಿದೆ. ಹೀಗಾಗಿ ವರ್ಷಾಂತ್ಯಕ್ಕೆ ರೆಪೋ ದರದಲ್ಲಿ ಅಲ್ಪ ಇಳಿಕೆಯಾಗುವ ಸಾಧ್ಯತೆಗಳಿವೆ. ಆರ್‌ಬಿಐ ಬಡ್ಡಿ ದರ ಇಳಿಸಿದ ಬಳಿಕ, ಬ್ಯಾಂಕುಗಳು ಸಾಲದ ಮೇಲಿನ ಬಡ್ಡಿ ದರವನ್ನು ಇಳಿಸಬಹುದು. ಹೀಗಾದಾಗ ಮಾತ್ರ ಸಾಲದ ಮೇಲಿನ ಇಎಂಐ ತಗ್ಗಲಿದೆ.



ಕಾಳಿದಾಸ ಸಹಕಾರ ಬ್ಯಾಂಕಿನ
ಸಂಸ್ಥಾಪನಾ ದಿನಾಚರಣೆ

3



ಸೆಂಟ್ರಲ್ ಕೆವೈಸಿ ಒಮ್ಮೆ ಮಾಡಿನಿದರೆ ಸಾಕು,
ಬ್ಯಾಂಕಿಗೆ ಪದೇ ಪದೇ ದಾಖಲೆ ನೀಡೋ ಅಗತ್ಯವಿಲ್ಲ

4



ನಿಮ್ಮ ಪ್ರಶ್ನೆ
ನಮ್ಮ ಉತ್ತರ

7

ಸಂಪಾದಕೀಯ

ಆತ್ಮೀಯ ಸಹಕಾರಿಗಳೇ...

ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ
ಕರಣಿ ಶಾಂತಿ ನೆಲೆಸಲಿ

ಮಧ್ಯಪ್ರಾಚ್ಯ ರಾಷ್ಟ್ರಗಳು ವಿಶೇಷವಾಗಿ ಇಸ್ರೇಲ್, ಲೆಬನಾನ್ ಮತ್ತು ಫೆಲೆಸ್ಟೀನ್ ಈ ದೇಶಗಳ ನಡುವೆ ಉದ್ದಿಗ್ನತೆ ದಿನದಿನೇ ಉಲ್ಬಣಿಸುತ್ತಿದೆ. ಒಂದೆಡೆ ರಷ್ಯಾ ಹಾಗೂ ಉಕ್ರೇನ್ ಎರಡು ವರ್ಷಗಳ ಹಿಂದೆ ಶುರುವಾದ ಯುದ್ಧ ಇಂದಿಗೂ ಆರದ ಬೆಂಕಿಯಾಗಿ ನಿಂತಿದೆ. ಅಲ್ಲಿನ ಯುದ್ಧದಿಂದಾಗಿ ಎರಡೂ ರಾಷ್ಟ್ರಗಳ ಜನರು ಅಪಾರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈಗ ಇಸ್ರೇಲ್ ಮತ್ತು ಫೆಲೆಸ್ಟೀನ್ ನಡುವಿನ ಸಂಘರ್ಷದಲ್ಲಿ ಅಲ್ಲಿನ ಉಳಿದ ರಾಷ್ಟ್ರಗಳು ಪ್ರವೇಶಿಸಿರುವುದು ಆತಂಕಕಾರಿಯಾಗಿದೆ.

ವಾರದ ಹಿಂದಷ್ಟೇ ಇಸ್ರೇಲ್ ಸಿರಿಯಾದಲ್ಲಿರುವ ಇರಾನ್ ದೇಶದ ದೂತಾವಾಸ ಕಚೇರಿ ಮೇಲೆ ತೀವ್ರ ದಾಳಿ ಮಾಡಿತು. ಇದಕ್ಕೆ ಪ್ರತೀಕಾರವಾಗಿ ಈಗ ಇಸ್ರೇಲ್‌ನ ಮೇಲೆ ಇರಾನ್ ದಾಳಿ ನಡೆಸಿದೆ. ಈಗಾಗಲೇ ಇರಾನ್ ಪ್ರೇರಿತ ಹೆಜ್ಬೊಲ್ಲಾ ಉಗ್ರರು ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ ಶುರು ನಡೆಸುತ್ತಿವೆ. ಈ ಎಲ್ಲ ಬೆಳವಣಿಗೆಯಿಂದಾಗಿ ಇಸ್ರೇಲ್ ಹಾಗೂ ಇರಾನ್ ನಡುವೆ ಯುದ್ಧಾತಂಕ ತಲೆದೋರಿದ್ದು, ಮಧ್ಯಪ್ರಾಚ್ಯದಲ್ಲಿ ಯುದ್ಧದ ದಟ್ಟ ಕಾರ್ಮೋಡ ಕವಿಯಲಾರಂಭಿಸಿದೆ.


ಅಮೆರಿಕ ಇಸ್ರೇಲ್ ಜೊತೆಗೆ ನಿಂತಿದ್ದು, ಇಸ್ರೇಲ್ ರಕ್ಷಣೆಗೆ ಯುದ್ಧ ನೌಕೆಗಳನ್ನು ರವಾನಿಸುವುದಾಗಿ ಹೇಳಿದೆ. ಸಾಲದಕ್ಕೆ ಇರಾನ್ ರೆವಲ್ಯೂಷನರಿ ಗಾರ್ಡ್ ಕೊಲ್ಲಿ ಸಮೀಪ ಇಸ್ರೇಲ್‌ಗೆ ಸೇರಿದ ಕಂಟೇನರ್ ಹಡಗನ್ನು ವಶಪಡಿಸಿಕೊಂಡಿದ್ದು, ಈ ಹಡಗಿನಲ್ಲಿ 17 ಭಾರತೀಯರು ಸೇರಿ 25 ಮಂದಿ ಸಿಬ್ಬಂದಿ ಇದ್ದಾರೆ. ಹಿಂದೆ ಇರಾನ್ ದಶಕಗಳ ಹಿಂದೆ ಇರಾಕ್ ಜೊತೆಗೆ ನಡೆಸಿದ ಯುದ್ಧದ ಸಂದರ್ಭ ಕೂಡ ಜಾಗತಿಕವಾಗಿ ತೈಲಬೆಲೆ ಉಲ್ಟಾ, ಹಣದುಬ್ಬರ ಮತ್ತಿತರ ಸಮಸ್ಯೆಗಳಿಗೆ ಕಾರಣವಾಗಿತ್ತು. ಈಗಾಗಲೇ ರಷ್ಯಾ-ಉಕ್ರೇನ್ ಯುದ್ಧದಿಂದಾಗಿಯೂ ಹಲವು ವಾಣಿಜ್ಯ ವಹಿವಾಟುಗಳಿಗೆ ಧಕ್ಕೆಯಾಗಿದೆ. ಹೀಗೆ, ಜಗತ್ತಿನ ಯಾವುದೇ ಮೂಲೆಯಲ್ಲಿ ನಡೆಯುವ ಯುದ್ಧವು ಎಲ್ಲ ಕಡೆಗೂ ತನ್ನ ಕರಾಳ ಛಾಯೆ ಚಾಚುತ್ತದೆ.

ಇಸ್ರೇಲ್ ಇರಾನ್ ನಡುವೆ ಯುದ್ಧ ದೀರ್ಘಕಾಲ ನಡೆದಲ್ಲಿ ಅದರ ಮೊದಲ ಪರಿಣಾಮ ಬೀರುವುದು ತೈಲ ದರದ ಮೇಲೆ. ವಿಶ್ವದಲ್ಲಿ ಯಾವುದೇ ಭಾಗದಲ್ಲಿ ಯುದ್ಧ ನಡೆದರೂ ತೈಲ ಪೂರೈಕೆ ಜಾಲ ಏರುಪೇರಾಗುತ್ತದೆ. ಅದರಲ್ಲೂ ಇರಾನ್ ತೈಲ ಪೂರೈಕೆಯ ಪ್ರಮುಖ ರಾಷ್ಟ್ರ ಆಗಿರುವುದರಿಂದ, ಯುದ್ಧ ಸಂಭವಿಸಿದರೆ ತೈಲ ದರ ಏರಿಕೆ ಆಗುವ ಅಪಾಯವಿದೆ. ಇದು ಇತರ ಎಲ್ಲ ಕಡೆಗಳಿಗೂ ವ್ಯಾಪಿಸಿ, ಎಲ್ಲ ರಂಗಗಳಲ್ಲಿಯೂ ಹಣದುಬ್ಬರ ಆಗುವಂತೆ ಮಾಡುತ್ತದೆ.

ಆದ್ದರಿಂದಲೇ ಜಗತ್ತಿನ ಎಲ್ಲ ನಾಯಕರೂ ವಿವೇಕವನ್ನು ಬಳಸಿ ಎಲ್ಲೇ ನಡೆಯುವ, ನಡೆಯಬಹುದಾದ ಘರ್ಷಣೆಯನ್ನು ತಪ್ಪಿಸಲು ಮುಂದಾಗಬೇಕಿದೆ. ಈ ನಿಟ್ಟಿನಲ್ಲಿ ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಅ್ಯಾಂಟನಿಯೊ ಗುಟೆರಸ್ ಅವರು ಇರಾನ್ ಇರಾಕ್ ನಡುವಿನ ಸಂಘರ್ಷವನ್ನು ಖಂಡಿಸಿ, ಮೂರನೇ ಮಹಾಯುದ್ಧ ನಡೆದರೆ ತಡೆದುಕೊಳ್ಳುವ ಶಕ್ತಿ ಜಗತ್ತಿಗಿಲ್ಲ ಎಂದೂ ಹೇಳಿರುವುದು ಅರ್ಥಪೂರ್ಣವಾಗಿದೆ. ಎಲ್ಲ ಯುದ್ಧದಾಹಿಗಳು ಇದನ್ನು ಅರ್ಥಮಾಡಿಕೊಂಡು ತಮ್ಮ ನಡುವಿನ ಸಮಸ್ಯೆಗಳನ್ನು ರಾಜಾಂತರಿಕ ಮಾತುಗಳ ಮೂಲಕ ಬಗೆಹರಿಸಿಕೊಂಡಲ್ಲಿ ಎಲ್ಲೆಡೆ ಶಾಂತಿ ನೆಲೆಸುತ್ತದೆ.

► ಸಂಪಾದಕರು

ಡಿಜಿಟಲ್ ಪಾವತಿಯಲ್ಲಿ
ರೂ. 120 ಕೋಟಿ ಮೌಲ್ಯದ
ಯುಪಿಐ ವಹಿವಾಟು



ನವದೆಹಲಿ : ದೇಶದ ಡಿಜಿಟಲ್ ಪಾವತಿ ಬೆಳವಣಿಗೆ ಅಮೆರಿಕಕ್ಕಿಂತ ಹೆಚ್ಚಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ.

ಡಿಜಿಟಲ್ ಪಾವತಿಯಲ್ಲಿ ಭಾರತದ ಬೆಳವಣಿಗೆಯು ರೂ. 120 ಕೋಟಿ ಮೌಲ್ಯದ ಯುಪಿಐ ವಹಿವಾಟು ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಅಮೆರಿಕದಲ್ಲಿ ವರ್ಷದಲ್ಲಿ ಕೇವಲ ರೂ. 40 ಕೋಟಿ ಮೌಲ್ಯದ ಡಿಜಿಟಲ್ ವಹಿವಾಟುಗಳನ್ನು ಮಾಡುತ್ತಾರೆ ಎಂದು ಅವರು ಮಾಹಿತಿ ನೀಡಿದ್ದಾರೆ ಇಂದು ನಾವು ಯುಪಿಐ ಮೂಲಕ ನಗದು ರಹಿತ ಪಾವತಿಗಳನ್ನು ಮಾಡುತ್ತೇವೆ ಒಂದು ತಿಂಗಳಲ್ಲಿ ರೂ.120 ಕೋಟಿ ಮೌಲ್ಯದ ವಹಿವಾಟು ನಡೆಸಿದ್ದೇವೆ. ಯುಎಸ್ ಒಂದು ವರ್ಷದಲ್ಲಿ ರೂ. 40 ಕೋಟಿ ಮೌಲ್ಯದ ಡಿಜಿಟಲ್ ವಹಿವಾಟು ನಡೆಸುತ್ತದೆ, ಕೆಲವು ಕ್ಷೇತ್ರಗಳಲ್ಲಿ ನಾವು ಹೇಗೆ ಪ್ರಗತಿ ಸಾಧಿಸಿದ್ದೇವೆ ಎಂಬುದನ್ನು ನೀವು ನೋಡಬೇಕು. ಮತ್ತು ಜಗತ್ತು ಅದನ್ನು ಪ್ರಶಂಸಿಸುತ್ತದೆ ಎಂದು ರಾಜಸ್ಥಾನದ ಬಿಕಾನೇರಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಜೈಶಂಕರ್ ಹೇಳಿದರು. ಕಳೆದ ವಾರ, ಅಕ್ಟಿಬ ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (ಯುಪಿಐ) ಮೂಲಕ ನಗದು ಠೇವಣಿ ಯಂತ್ರಗಳಲ್ಲಿ (ಸಿಡಿಎಂ) ಹಣವನ್ನು ಠೇವಣಿ ಮಾಡಲು ಬಳಕೆದಾರರಿಗೆ ಅವಕಾಶ ನೀಡಲು ಪ್ರಸ್ತಾಪಿಸಿತು.

ಕಾಳಿದಾಸ ಸಹಕಾರ ಬ್ಯಾಂಕಿನ ಸಂಸ್ಥಾಪನಾ ದಿನಾಚರಣೆ



ಬೆಂಗಳೂರು : ದಿನಾಂಕ : 06.04.2024ರಂದು ಕಾಳಿದಾಸ ಸಹಕಾರ ಬ್ಯಾಂಕಿನಲ್ಲಿ “ಬ್ಯಾಂಕಿನ ಸಂಸ್ಥಾಪನಾ ದಿನ”ವನ್ನು ಆಚರಿಸಲಾಯಿತು. ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಕೆ.ಸಿ. ಕೃಷ್ಣಪ್ಪ ಮತ್ತು ಉಪಾಧ್ಯಕ್ಷರಾದ ಶ್ರೀಮತಿ ವೈ. ಸರೋಜಮ್ಮ ಹಾಗೂ ಬ್ಯಾಂಕಿನ ನಿರ್ದೇಶಕರಾದ ಶ್ರೀ ಎಂ.ಸಿ. ಮುದ್ದಯ್ಯ, ಶ್ರೀ ಪುಟ್ಟೇಗೌಡ, ಶ್ರೀ ಎಂ. ಗಂಗಾಧರ್ ಮತ್ತು ಬ್ಯಾಂಕಿನ ಮುಖ್ಯಕಾರ್ಯನಿರ್ವಹಣಾಧಿಕಾರಿ, ಸಲಹೆಗಾರರು ಹಾಗೂ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

“ದಿ ಗಾಂಧಿ ಗಂಜ ಕೋ-ಆಪರೇಟಿವ್ ಬ್ಯಾಂಕಿನ 5ನೇ ಶಾಖೆ ಆರಂಭ”



ದಿ. ಗಾಂಧಿ ಗಂಜ ಕೋ-ಆಪರೇಟಿವ್ ಬ್ಯಾಂಕ್, ಬೀದರ ಇದರ 5ನೇ ಶಾಖೆಯು ತಾಲ್ಲೂಕು ಕೇಂದ್ರ ಔರಾದ (ಬಿ) ಪಟ್ಟಣದಲ್ಲಿ ದಿನಾಂಕ : 27-03-2024ರಂದು ಆರಂಭಗೊಂಡಿತು. ನಾಡೋಜ ಪರಮ ಪೂಜ್ಯ ಡಾ. ಬಸವಲಿಂಗ ಪಟ್ಟದೇವರು ಅಧ್ಯಕ್ಷರು, ಅನುಭವ ಮಂಟಪ, ಬಸವ ಕಲ್ಯಾಣ ಇವರ ಅಮೃತ ಹಸ್ತದಿಂದ ಉದ್ಘಾಟಿಸಲಾಯಿತು, ಬ್ಯಾಂಕಿನ ಅಧ್ಯಕ್ಷರಾದ ಶ್ರೀ ವಿಜಯಕುಮಾರ ಪಾಟೀಲ ಗಾದಗಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.



ಬ್ಯಾಂಕು 1974ರಲ್ಲಿ ಸ್ಥಾಪನೆಗೊಂಡು ಬೀದರ ನಗರದ ಶಿವನಗರ, ಬಸವ ಕಲ್ಯಾಣ, ಹುಮನಾಬಾದ, ಭಾಲ್ಕಿ ತಾಲ್ಲೂಕು ಕೇಂದ್ರಗಳಲ್ಲಿ ಬ್ಯಾಂಕಿನ ಶಾಖೆಗಳು ಲಾಭದಲ್ಲಿ ಕಾರ್ಯನಿರ್ವಹಿಸುತ್ತಿವೆ. ಈ ಸಂದರ್ಭದಲ್ಲಿ ಬ್ಯಾಂಕಿನ ಉಪಾಧ್ಯಕ್ಷರಾದ ಶ್ರೀ ಮಡಿವಾಳಪ್ಪ ಗಂಗಶೇಟ್ಟಿ, ನಿರ್ದೇಶಕರಾದ ಶ್ರೀ ಅಶೋಕಕುಮಾರ ಲಾಚುರಿಯ, ಶ್ರೀ ಡಿ.ವಿ. ಸಿಂದೋಲ, ಶ್ರೀ ಕಾಶಿನಾಥ ಶೆಟ್ಟಕಾರ, ಶ್ರೀ ಸುನಿಲಕುಮಾರ ಬಿರಾದರ, ಶ್ರೀ ಅಂತೇಶ್ವರ ಶೆಟ್ಟಕಾರ, ಶ್ರೀ ಸೂರ್ಯಕಾಂತ ಶೆಟ್ಟಕಾರ, ಶ್ರೀ ಶಿವನಾಥ ಪಾಟೀಲ, ಶ್ರೀ ಮಲ್ಲಿಕಾರ್ಜುನ ಕಾರಬಾರಿ, ಶ್ರೀ ಜೈಕುಮಾರ ಕಾಂಗೇ, ಶ್ರೀಮತಿ ಜ್ಯೋತಿ ಗೌರಶೆಟ್ಟಿ ಹಾಗೂ ಬ್ಯಾಂಕಿನ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ವಿಶ್ವನಾಥ ಕೋಡಗಿ ಮತ್ತು ಬ್ಯಾಂಕಿನ ಸಿಬ್ಬಂದಿಗಳು ಹಾಜರಿದ್ದರು.

ಸೆಂಟ್ರಲ್ ಕೆವೈಸಿ ಒಮ್ಮೆ ಮಾಡಿಸಿದರೆ ಸಾಕು, ಬ್ಯಾಂಕಿಗೆ ಪದೇ ಪದೇ ದಾಖಲೆ ನೀಡೋ ಅಗತ್ಯವಿಲ್ಲ

ಸೆಂಟ್ರಲ್ ಕೆವೈಸಿ ಅಥವಾ ಸಿಕೆವೈಸಿ ಮಾಡಿಸೋದಿಂದ ಬ್ಯಾಂಕ್ ಗ್ರಾಹಕರಿಗೆ ಅನೇಕ ಪ್ರಯೋಜನಗಳಿವೆ. ಇದು ಪದೇಪದೇ ಕೆವೈಸಿ ಮಾಡಿಸಬೇಕಾದ ಅನಿವಾರ್ಯತೆಯನ್ನು ತಪ್ಪಿಸುತ್ತದೆ. ಬ್ಯಾಂಕುಗಳಲ್ಲಿ ನೋ ಯುವರ್ ಕಸ್ತಮರ್ ಅಥವಾ ಕೆವೈಸಿ ಪ್ರಕ್ರಿಯೆಯನ್ನು ಆಗಾಗ ಮಾಡಬೇಕಾಗುತ್ತದೆ. ವೈಯಕ್ತಿಕ ಮಾಹಿತಿಗಳನ್ನು ಆಗಾಗ ಅಪ್‌ಡೇಟ್ ಮಾಡೋದು ಅಗತ್ಯ ಕೂಡ. ಆದರೆ, ಕೆವೈಸಿ ಹೆಸರಿನಲ್ಲಿ ಆಗಾಗ ಅಗತ್ಯ ದಾಖಲೆಗಳನ್ನು ಸಲ್ಲಿಕೆ ಮಾಡೋದು ಗ್ರಾಹಕರಿಗೆ ಕಷ್ಟದ ಕೆಲಸ ಕೂಡ ಹೌದು. ಕೆವೈಸಿ ಸಮರ್ಪಕವಾಗಿಲ್ಲ ಎಂಬ ಕಾರಣದಿಂದಲೇ ಕೆಲವು ಬ್ಯಾಂಕಿಂಗ್ ಸಂಬಂಧಿ ಕೆಲಸಗಳಲ್ಲಿ ವಿಳಂಬ ಮಾಡಲಾಗುತ್ತದೆ ಕೂಡ. ಆದರೆ, ಪದೇಪದೇ ಕೆವೈಸಿ ಮಾಡಿಸುವ ಹಾಗೂ ಅದಕ್ಕಾಗಿ ದಾಖಲೆಗಳನ್ನು ಸಲ್ಲಿಕೆ ಮಾಡುವ ಅಗತ್ಯವನ್ನು ಈ ಹೊಸ ಮಾದರಿ ಕೆವೈಸಿ ತಪ್ಪಿಸಿದೆ. ಸಿಕೆವೈಸಿ ಅಥವಾ ಸೆಂಟ್ರಲ್ ನೋ ಯುವರ್ ಕಸ್ತಮರ್ ಪದೇಪದೇ ದಾಖಲೆಗಳನ್ನು ಸಲ್ಲಿಕೆ ಮಾಡಬೇಕಾದ ಅಗತ್ಯವನ್ನು ತಪ್ಪಿಸಿದೆ. ಸಿಕೆವೈಸಿ ಅಡಿಯಲ್ಲಿ ನೀವು ಒಮ್ಮೆ ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಿದರೆ ಸಾಕು, ನಿಮಗೆ 14 ಅಂಕಗಳ ವಿಶಿಷ್ಟ ಸಂಖ್ಯೆ ನೀಡಲಾಗುತ್ತದೆ. ನಿಮ್ಮ ಗುರುತು ದೃಢೀಕರಣಕ್ಕೆ ಅಧಿಕೃತ ಹಣಕಾಸು ಸಂಸ್ಥೆಗಳು ನಿಮ್ಮ ಸಿಕೆವೈಸಿ ಸಂಖ್ಯೆಯನ್ನು ಪಡೆಯುವ ಮೂಲಕ ಹೊಸ ಖಾತೆ ತೆರೆಯೋದು ಸೇರಿದಂತೆ ಅಗತ್ಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬಹುದಾಗಿದೆ.

ಸಿಕೆವೈಸಿ ಅಂದ್ರೇನು? : ಸಿಕೆವೈಸಿ ಸರ್ಕಾರದ ಕಾರ್ಯಕ್ರಮವಾಗಿದ್ದು, ಇದು ಭಾರತದಲ್ಲಿ ನಿಮಗೆ ಹಾಗೂ ಹಣಕಾಸು ಸಂಸ್ಥೆಗಳಿಗೆ ಪ್ರಕ್ರಿಯೆಯನ್ನು ಸರಳಗೊಳಿಸುತ್ತವೆ. ಇದು ಕೇಂದ್ರೀಕೃತ ಡೇಟಾ ವ್ಯವಸ್ಥೆಯಾಗಿದ್ದು, ಹಣಕಾಸು ವಲಯದಲ್ಲಿ ಕೆವೈಸಿ ಮಾಹಿತಿಯನ್ನು ಸಲ್ಲಿಕೆ ಮಾಡಬೇಕಾದ ಅಗತ್ಯವನ್ನು ದೂರ ಮಾಡಿದೆ.

ಸಿಕೆವೈಸಿ ರಿಜಿಸ್ಟ್ರಿ ಅಂದ್ರೇನು? : ಇದು ಹಣಕಾಸು ವಲಯದಲ್ಲಿ ಗ್ರಾಹಕರ ಕೆವೈಸಿ ದಾಖಲೆಗಳನ್ನು ನಿರ್ವಹಣೆ ಮಾಡುವ ಕೇಂದ್ರೀಕೃತ ವ್ಯವಸ್ಥೆಯಾಗಿದೆ. ಯುನಿಫಾರ್ಮ್ ಕೆವೈಸಿ ನೀತಿಗಳು ಹಾಗೂ ಕೆವೈಸಿ ದಾಖಲೆಗಳನ್ನು ಅಂತರ ಸಂಸ್ಥೆಗಳಲ್ಲಿ ಬಳಸಲು ಅನುವು ನೀಡುವ ಮೂಲಕ ಕೆವೈಸಿ ದಾಖಲೆಗಳನ್ನು ಪದೇಪದೇ ನೀಡಬೇಕಾದ ಹೊರೆಯನ್ನು ತಗ್ಗಿಸಿದೆ. ಹಾಗೆಯೇ ಹಣಕಾಸು ಸಂಸ್ಥೆಗಳ ಜೊತೆಗೆ ಹೊಸ ಸಂಬಂಧ ಬೆಳೆಸಲು ಈ ದಾಖಲೆಗಳನ್ನು ಪರಿಶೀಲನೆಗೊಳಪಡಿಸುತ್ತವೆ.

ಯಾರು ಸಿಕೆವೈಸಿ ಬಳಸಬಹುದು? : ಭಾರತ ಸರ್ಕಾರ ಅಥವಾ ಆರ್‌ಬಿಐ, ಐಆರ್‌ಡಿಎ ಹಾಗೂ ಪಿಎಫ್‌ಆರ್‌ಡಿಎ ಸೇರಿದಂತೆ ಯಾವುದೇ ಹಣಕಾಸು ನಿಯಂತ್ರಣ ಸಂಸ್ಥೆ ರೂಪಿಸಿರುವ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ ಅಥವಾ ನಿಯಮದ ಅಡಿಯಲ್ಲಿ ಅಧಿಕೃತ ಸಂಸ್ಥೆಗಳು ಅಥವಾ ಇತರ ಸಂಸ್ಥೆಗಳು ಸೆಂಟ್ರಲ್ ಕೆವೈಸಿ ಅರ್ಜಿಯನ್ನು ಪಡೆಯಬಹುದು.



**Central
KYC
Registry**

ಸಿಕೆವೈಸಿ ಯಾಕೆ ಅನುಷ್ಠಾನಗೊಳಿಸಲಾಗಿದೆ? : ಕೆವೈಸಿ ದಾಖಲೆಗಳನ್ನು ಪರಿಶೀಲನೆಗಾಗಿ ಪದೇಪದೇ ಹಣಕಾಸು ಸಂಸ್ಥೆಗಳಿಗೆ ಸಲ್ಲಿಕೆ ಮಾಡಬೇಕಾದ ಅಗತ್ಯವನ್ನು ತಪ್ಪಿಸೋದು ಸಿಕೆವೈಸಿ ಅನುಷ್ಠಾನದ ಮೂಲ ಉದ್ದೇಶವಾಗಿದೆ.

ಕೇಂದ್ರೀಕೃತ ಡೇಟಾಬೇಸ್ : ಸಿಕೆವೈಸಿ ಕೇಂದ್ರೀಕೃತ ವ್ಯವಸ್ಥೆಯಾಗಿದ್ದು, ಇದು ವ್ಯಕ್ತಿಗಳ ಕೆವೈಸಿ ಮಾಹಿತಿಗಳನ್ನು ಸಂಗ್ರಹಿಸುತ್ತದೆ. ಈ ಮೂಲಕ ಬ್ಯಾಂಕ್, ಮ್ಯೂಚುವಲ್ ಫಂಡ್, ವಿಮಾ ಕಂಪನಿಗಳು ಸೇರಿದಂತೆ ವಿವಿಧ ಹಣಕಾಸು ಸಂಸ್ಥೆಗಳಿಗೆ ಪದೇಪದೇ ದಾಖಲೆಗಳನ್ನು ಸಲ್ಲಿಕೆ ಮಾಡಬೇಕಾದ ಅಗತ್ಯವನ್ನು ತಪ್ಪಿಸಿದೆ.

ಸರಳೀಕೃತ ಪ್ರಕ್ರಿಯೆ : ಒಮ್ಮೆ ನೀವು ಸಿಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಿದ ಬಳಿಕ 14 ಅಂಕಗಳ ವಿಶಿಷ್ಟ ಸಿಕೆವೈಸಿ ಸಂಖ್ಯೆ ಸಿಗುತ್ತದೆ. ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಿಗೆ ಭವಿಷ್ಯದ ಹಣಕಾಸಿನ ವಹಿವಾಟುಗಳಿಗೆ ಭೌತಿಕ ದಾಖಲೆಗಳನ್ನು ಸಲ್ಲಿಕೆ ಮಾಡುವ ಬದಲು ನೀವು ಈ ಸಂಖ್ಯೆ ಬಳಸಬಹುದು.

ಪ್ರಯೋಜನಗಳು : ಸಿಕೆವೈಸಿ ಗ್ರಾಹಕರು ಹಾಗೂ ಸಂಸ್ಥೆಗಳಿಗೆ ಪ್ರಯೋಜನ ಒದಗಿಸುತ್ತದೆ. ಅಲ್ಲದೆ, ಗ್ರಾಹಕರು ಅನೇಕ ಕೆವೈಸಿ ಪ್ರಕ್ರಿಯೆಗಳನ್ನು ಮಾಡಬೇಕಾದ ಅಗತ್ಯವಿಲ್ಲ. ಇದರಿಂದ ಅವರ ಸಮಯ ಹಾಗೂ ಪರಿಶ್ರಮ ಉಳಿಯುತ್ತದೆ.

ಸಿಕೆವೈಸಿ ಹೇಗೆ ಕಾರ್ಯನಿರ್ವಹಿಸುತ್ತದೆ? : ಸಿಕೆವೈಸಿ ರಿಜಿಸ್ಟ್ರಿ ಒಬ್ಬ ವ್ಯಕ್ತಿಯ ಅನೇಕ ವಿಳಾಸಗಳನ್ನು ಹೊಂದಿರುತ್ತದೆ. ನಿಮ್ಮ ಹೆಚ್ಚುವರಿ ವಿಳಾಸಗಳ ಮಾಹಿತಿಗಳನ್ನು ಬ್ಯಾಂಕ್ ಅಥವಾ ಇತರ ಸಂಸ್ಥೆಗಳಿಗೆ ನೀಡಲು ನೀವು ಅನೇಕ್‌-ಎ1 ಅರ್ಜಿ ಬಳಸಬಹುದು.

ಆ ಬಳಿಕ ಬ್ಯಾಂಕ್ ಸೆಂಟ್ರಲ್ ಕೆವೈಸಿ ಅರ್ಜಿಯಲ್ಲಿ ನಿಮ್ಮ ಸಿಕೆವೈಸಿ ಪ್ರೊಫೈಲ್‌ಗೆ ಇತರ ವಿಳಾಸ ಲಿಂಕ್ ಮಾಡಲು ಅಪ್‌ಡೇಟ್ ಮನವಿ ಪ್ರಕ್ರಿಯೆಯನ್ನು ಮುಂದುವರಿಸುತ್ತದೆ. ಉದಾಹರಣೆಗೆ ನಿಮ್ಮ ಪ್ರಾಥಮಿಕ ವಿಳಾಸ ಮುಂಬೈನಲ್ಲಿದ್ದು, ಎ1 ಅರ್ಜಿ ಮೂಲಕ ನಿಮ್ಮ ಇತರ ಬ್ಯಾಂಕ್ ವಿಳಾಸಗಳನ್ನು ಸೇರ್ಪಡೆಗೊಳಿಸಬಹುದು. ಇದರಿಂದ ಬ್ಯಾಂಕ್ ಹಾಗೂ ಸಿಕೆವೈಸಿ ವ್ಯವಸ್ಥೆಗಳಿಗೆ ನಿಮ್ಮ ಸಂಪರ್ಕ ಮಾಹಿತಿಯ ಸಂಪೂರ್ಣ ಚಿತ್ರಣ ಸಿಗಲಿದೆ.

ಇಪಿಎಫ್ ಮಾಸಿಕ ಗರಿಷ್ಠ ಮಿತಿ ಹೆಚ್ಚಳ ಸಾಧ್ಯತೆ, ಉದ್ಯೋಗಿಗೇ ಲಾಭವೇ?

» ಎನ್. ಸಚ್ಚಿದಾನಂದ

ಹೊಸದಿಲ್ಲಿ : ನೌಕರರ ಇಪಿಎಫ್‌ನ ಮಾಸಿಕ ಗರಿಷ್ಠ ಮಿತಿಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಪ್ರಸ್ತುತ, ಗರಿಷ್ಠ ಮಿತಿ 15,000 ರೂ. ಇದ್ದು, ಈ ಮೊತ್ತವನ್ನು 21,000 ರೂ.ಗೆ ಹೆಚ್ಚಿಸಲು ಉದ್ದೇಶಿಸಲಾಗಿದೆ. ಇದು ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಬೇಡಿಕೆಯಾಗಿದೆ. ಇದು ಜಾರಿಗೆ ಬಂದರೆ, ಉದ್ಯೋಗಿಗಳ ಪಿಂಚಣಿ ಮತ್ತು ಇಡುಗಂಟು ವೃದ್ಧಿಯಾಗಲಿದೆ. ಪಿಎಫ್‌ನ ಗರಿಷ್ಠ ಮಿತಿ ಹೆಚ್ಚಿಸಲು ಕೇಂದ್ರ ಸರ್ಕಾರ ಆಸಕ್ತಿ ತೋರಿದೆ. ಇದನ್ನು ಆದ್ಯತಾ ವಿಷಯವಾಗಿ ಪರಿಗಣಿಸಿದೆ. ಈ ನಿಟ್ಟಿನಲ್ಲಿ ಹೊಸ ಸರ್ಕಾರವು ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪಿಎಫ್ ಮಿತಿ ಹೆಚ್ಚಳದಿಂದ ನೌಕರರ ಕೈಗೆ ಸೇರುವ ವೇತನ (ಟೇಕ್ ಹೋಮ್ ಸ್ಯಾಲರಿ) ಕಡಿಮೆಯಾದರೂ, ಭವಿಷ್ಯದ ದೃಷ್ಟಿಯಿಂದ ಲಾಭದಾಯಕ. ಆದರೆ, ಪಿಎಫ್ ಗರಿಷ್ಠ ಮಿತಿ ಹೆಚ್ಚಳದ ಹೊರೆ ಸರ್ಕಾರ ಮತ್ತು ಖಾಸಗಿ ವಲಯದ ಮೇಲೆ ಬೀಳುತ್ತದೆ. ವೇತನ ಮಿತಿಯನ್ನು 2014ರಲ್ಲಿ ಪರಿಷ್ಕರಿಸಲಾಗಿತ್ತು. ಆ ಸಮಯದಲ್ಲಿ, ಈ ಮೊತ್ತವು 6,500 ರೂ.ಗಳಿಂದ 15,000 ರೂ.ಗೆ ಏರಿತು.

ಉದ್ಯೋಗಿಗಳಿಗೆ ಹೇಗೆ ಲಾಭವಾಗುತ್ತದೆ? : ವೇತನ ಮಿತಿ ಹೆಚ್ಚಳವು ನೌಕರರ ಭವಿಷ್ಯ ನಿಧಿ ಖಾತೆಗೆ ಜಮಾ ಮಾಡುವ ಮೊತ್ತವನ್ನು ಹೆಚ್ಚಿಸುತ್ತದೆ. ಸಾಮಾನ್ಯವಾಗಿ, ಮೂಲ ವೇತನ ಮತ್ತು ತುಟ್ಟಭತ್ಯೆಯ ಶೇ.12ರಷ್ಟನ್ನು ಉದ್ಯೋಗಿ ಹಾಗೂ ಉದ್ಯೋಗದಾತರು ಪಾವತಿಸಬೇಕು. ಉದ್ಯೋಗಿಯ ಪಾಲನ್ನು ಸಂಪೂರ್ಣವಾಗಿ ಇಪಿಎಫ್ ಖಾತೆಗೆ ಜಮಾ ಮಾಡಲಾಗುತ್ತದೆ. ಉದ್ಯೋಗದಾತರ ಪಾಲಿನ ಶೇ. 8.33ರಷ್ಟು ಪಿಂಚಣಿಯೋಜನೆಗೆ ಜಮಾ ಮಾಡಲಾಗುತ್ತದೆ ಮತ್ತು ಉಳಿದ ಮೊತ್ತವನ್ನು ಇಪಿಎಫ್ ಖಾತೆಗೆ ಜಮಾ ಮಾಡಲಾಗುತ್ತದೆ.



ಗರಿಷ್ಠ ವೇತನ ಮಿತಿಯನ್ನು ಹೆಚ್ಚಿಸಿದರೆ, ಉದ್ಯೋಗಿ ಮತ್ತು ಉದ್ಯೋಗದಾತರು ಪಾವತಿಸಬೇಕಾದ ಪಾಲು ಹೆಚ್ಚಾಗುತ್ತದೆ. ಇದು ಇಪಿಎಫ್‌ನ ಮತ್ತು ಇಪಿಎಸ್ ಖಾತೆಗಳಲ್ಲಿ ಠೇವಣಿ ಇಡುವ ಮೊತ್ತವನ್ನು ಹೆಚ್ಚಿಸುತ್ತದೆ. ಇದು ಉದ್ಯೋಗಿಗಳ ನಿವೃತ್ತಿಯ ಸಮಯದಲ್ಲಿ ಅವನ / ಅವಳ ಭವಿಷ್ಯ ನಿಧಿ ಮೀಸಲು ಹೆಚ್ಚಿಸಲು ಅನುವು ಮಾಡಿಕೊಡುತ್ತದೆ.

ಬಡ್ಡಿ ದರ ಏರಿಕೆ : ಇತ್ತೀಚೆಗೆ, ನೌಕರರ ಭವಿಷ್ಯ ನಿಧಿ (ಇಪಿಎಫ್) ಖಾತೆಗಳಲ್ಲಿನ ಠೇವಣಿಗಳ ಮೇಲಿನ ಬಡ್ಡಿದರವನ್ನು ಫೈನಲ್ ಮಾಡಲಾಗಿದೆ. 2023 - 24ರ ಹಣಕಾಸು ವರ್ಷಕ್ಕೆ ಬಡ್ಡಿದರವನ್ನು ಶೇ.8.25ಕ್ಕೆ ನಿಗದಿಪಡಿಸಲಾಗಿದೆ. ಇದು ಕಳೆದ ಮೂರು ವರ್ಷಗಳಲ್ಲಿಯೇ ಗರಿಷ್ಠ. 2022-23ರ ಹಣಕಾಸು ವರ್ಷಕ್ಕೆ ಬಡ್ಡಿದರವನ್ನು ಶೇ.8.15ಕ್ಕೆ ನಿಗದಿಪಡಿಸಲಾಗಿದೆ. 2021-22ರಲ್ಲಿ ಬಡ್ಡಿದರ ಶೇ. 8.10ರಷ್ಟಿತ್ತು.

ಪಟ್ಟಣ ಸಹಕಾರ ಬ್ಯಾಂಕುಗಳ ಹಣಕಾಸಿನ ಪರಿಸ್ಥಿತಿಯ ಪಕ್ಷಿನೋಟ

ದಿ ಬೆಂಗಳೂರು ಸಿಟಿ ಕೋ-ಆಪರೇಟಿವ್ ಬ್ಯಾಂಕ್ ಲಿ., ಬೆಂಗಳೂರು (ದಿನಾಂಕ : 31.03.2024ಕ್ಕೆ) ಆಡಿಟ್ ಪೂರ್ವ

ವಿವರಗಳು	ರೂ. ಕೋಟಿಗಳಲ್ಲಿ
ಷೇರು ಬಂಡವಾಳ	95.07
ಆಪದ್ಧನ ಮತ್ತು ಇತರೆ ನಿಧಿಗಳು	496.07
ಠೇವಣಿಗಳು	2096.22
ದುಡಿಯುವ ಬಂಡವಾಳ	2687.36
ಸಾಲಗಳು ಮತ್ತು ಮುಂಗಡಗಳು	1333.43
ನಿವ್ವಳ ಲಾಭ (Provisional)	28.73

ಬ್ಯಾಂಕ್, ಬ್ಯಾಂಕಿಂಗ್ ಹುಟ್ಟು ಹೇಗಾಯ್ತು?

» ರಂಗಸ್ವಾಮಿ ಮೂಕನಹಳ್ಳಿ

ಒಂದು ಸಂಸ್ಥೆ ಜನರಿಗೆ, ಇತರ ಸಂಸ್ಥೆಗಳಿಗೆ, ಸರಕಾರಕ್ಕೆ ಹಣಕಾಸಿನ ಸೇವೆಯನ್ನು ನೀಡುತ್ತದೆ. ಹೀಗೆ ಸೇವೆ ನೀಡುವ ಸಂಸ್ಥೆಗೆ ಬ್ಯಾಂಕ್ ಎನ್ನುತ್ತಾರೆ. ಮತ್ತು ಹೀಗೆ ನೀಡುವ ಸೇವೆಗಳಿಗೆ ಒಟ್ಟಾರೆ ಬ್ಯಾಂಕಿಂಗ್ ಎನ್ನಲಾಗುತ್ತದೆ. ಮುಖ್ಯವಾಗಿ ಬ್ಯಾಂಕುಗಳು ಹಣವನ್ನು ಠೇವಣಿಯ ರೂಪದಲ್ಲಿ ಪಡೆದುಕೊಳ್ಳುತ್ತದೆ ಮತ್ತು ಅದಕ್ಕೆ ಒಂದಷ್ಟು ಬಡ್ಡಿಯನ್ನು ನೀಡುತ್ತದೆ. ಹಣವನ್ನು ಸಾಲದ ರೂಪದಲ್ಲಿ ವ್ಯಕ್ತಿಗಳಿಗೆ, ಸಂಸ್ಥೆಗಳಿಗೆ ನೀಡುತ್ತದೆ. ಹಣಕಾಸು ವಹಿವಾಟು ನಡೆಯಲು ಬೇಕಾದ ಸೌಕರ್ಯಗಳನ್ನು ಸೃಷ್ಟಿಸುತ್ತದೆ. ಇದರ ಜೊತೆಗೆ ಇಂದಿನ ದಿನದಲ್ಲಿ ಇನ್ನಿತರೇ ಬಹಳಷ್ಟು ಸೇವೆಗಳನ್ನು ಕೂಡ ನೀಡುತ್ತದೆ. ಇದರ ಬಗ್ಗೆ ವಿವರವಾಗಿ ನೋಡೋಣ. ಬ್ಯಾಂಕಿನ ಉಗಮದಿಂದ ಬ್ಯಾಂಕಿಂಗ್ ಬೇಕು ಆದರೆ ಬ್ಯಾಂಕ್ ಬೇಕೇ ಎನ್ನುವವರೆಗೆ ನಾವು ಕ್ರಮಿಸಿದ ದಾರಿ ಬಹಳ ದೊಡ್ಡದಿದೆ. ಅವುಗಳ ಬಗ್ಗೆ ಒಂದಷ್ಟು ವಿವರಗಳನ್ನು ತಿಳಿದುಕೊಳ್ಳುವ ಪ್ರಯತ್ನವನ್ನು ಮಾಡೋಣ.

ಬ್ಯಾಂಕುಗಳ ಉಗಮಕ್ಕೆ ಮುಂಚೆ ಕೂಡ ಬ್ಯಾಂಕ್ ಇತ್ತು. ಬ್ಯಾಂಕಿಂಗ್ ಇತ್ತು. ಆದರೆ ಇಂದಿನಷ್ಟು ಕಟ್ಟುಕಟ್ಟಳೆಗಳು ಇರಲಿಲ್ಲ. ಇಂದು ನಾವು ಉಪಯೋಗಿಸುವ ಟೆಕ್ನಿಕಲ್ ಪದಗಳನ್ನು ಇನ್ನು ಟಂಕಿಸಿರಲಿಲ್ಲ. ಅಂದ ಮಾತ್ರಕ್ಕೆ ಅವುಗಳು ಇರಲಿಲ್ಲ ಎಂದಲ್ಲ. ಇಂದು ನಾವು ಮೂಲಭೂತ ಬ್ಯಾಂಕಿಂಗ್ ಸೇವೆಗಳು ಎಂದು ಯಾವುದನ್ನು ಗುರುತಿಸುತ್ತೇವೆ ಅವೆಲ್ಲವೂ ಹಿಂದೆಯೂ ಇದ್ದವು. ಇಂದಿಗೆ ನಮ್ಮ ಬ್ಯಾಂಕುಗಳು ಮಾಡುವ ಕಾರ್ಯವನ್ನು ನಮ್ಮ ದೇವಸ್ಥಾನಗಳು ಮಾಡುತ್ತಿದ್ದವು! ಹೌದು ಇಲ್ಲಿ ನಾನು ದೇವಸ್ಥಾನ ಎನ್ನುವ ಪದವನ್ನು ಬಳಸಿದ್ದೇನೆ ಆದರೆ ಅದನ್ನು ನೀವು ರಿಲಿಜಿಯಸ್ ಸೆಂಟರ್‌ಗಳು ಎಂದು ಪರ್ಯಾಯವಾಗಿ ಬಳಸಬಹುದು. ನಮ್ಮಲ್ಲಿದ್ದ ಶ್ರೀಮಂತ ವ್ಯಾಪಾರಿಗಳಿಗೆ, ರಾಜರಿಗೆ ತಮ್ಮಲ್ಲಿರುವ ಹಣವನ್ನು ರಕ್ಷಿಸಿ ಇಟ್ಟುಕೊಳ್ಳುವ ಅವಶ್ಯಕತೆ ಇತ್ತು.

ಹೀಗಾಗಿ ದೇವಸ್ಥಾನಕ್ಕಿಂತ ಅತ್ಯುತ್ತಮ ಸ್ಥಳ ಅವರಿಗೆ ಬೇರಾವುದೂ ಕಾಣಲಿಲ್ಲ. ಭಕ್ತಿಯ ಕಾರಣ ಸಾಮಾನ್ಯ ಜನರಿಂದ ಎಲ್ಲರೂ ದೇವಸ್ಥಾನದ ದುಡ್ಡು, ದೇವರ ದುಡ್ಡು ಎನ್ನುವ ಭಾವನೆಯಲ್ಲಿದ್ದರು. ದೇವಸ್ಥಾನದಲ್ಲಿ ಇರುವ ಹಣ ಕಳ್ಳತನವಾಗುವ ಸಾಧ್ಯತೆಗಳು ಅಂದಿನ ದಿನದಲ್ಲಿ ಇಲ್ಲವೆನ್ನುವಷ್ಟು ಗೌಣವಾಗಿತ್ತು. ಇನ್ನು ವ್ಯಾಪಾರಿಗಳಿಗೆ ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಚಿನ್ನ ಅಥವಾ ವರಹಗಳನ್ನು ಒತ್ತೊಯ್ಯುವುದು ಕಷ್ಟದ ಕೆಲಸವಾಗಿತ್ತು. ವಹಿವಾಟಿನ ಪ್ರಮಾಣ ಹೆಚ್ಚುತ್ತಾ ಹೋದಂತೆ ವಿನಿಮಯಕ್ಕೆ ಬಳಸುವ ಚಿನ್ನವನ್ನು ಸಾಗಿಸುವುದು ಸವಾಲಾಯ್ತು. ಆಗ ಹುಟ್ಟಿಕೊಂಡದ್ದು ಮುಚ್ಚಳಿಕೆ ಪತ್ರಗಳು! ಏನಿದು ಮುಚ್ಚಳಿಕೆ ಪತ್ರ? ಒಂದು ದೇವಸ್ಥಾನದಲ್ಲಿ ಇಟ್ಟಿರುವ ತನ್ನ ಚಿನ್ನದ ಮೌಲ್ಯವನ್ನು ಒಂದು ಪತ್ರದಲ್ಲಿ ಬರೆಸಿಕೊಂಡು ವ್ಯಾಪಾರ ಮಾಡಿದ ಇನ್ನೊಂದು ಸ್ಥಳದಲ್ಲಿರುವ ದೇವಸ್ಥಾನದಲ್ಲಿ ಈ ಪತ್ರವನ್ನು ತೋರಿಸುವುದು, ಅಲ್ಲಿ ಚಿನ್ನವಿದೆ ಎನ್ನುವ ನಂಬಿಕೆಯ ಆಧಾರದ ಮೇಲೆ ಸರಕುಗಳನ್ನು ಬಿಡಲಾಗುತ್ತಿತ್ತು. ಹೀಗೆ ಚಿನ್ನವನ್ನು ಭೌತಿಕವಾಗಿ ಸಾಗಿಸದೆ, ಅಥವಾ ಕೈ ಬದಲಾಯಿಸದೆ ವಹಿವಾಟು ಮುಗಿದು ಹೋಗುತ್ತಿತ್ತು. ಲೆಕ್ಕಾಚಾರವೆಲ್ಲವೂ ಪತ್ರದಲ್ಲಿ ಮಾತ್ರ ನಮೋದನೆಯಾಗಲು ಶುರುವಾಯ್ತು. ಇದು ಬ್ಯಾಂಕಿಂಗ್‌ನ ತಳಹದಿ.

ದೇವಸ್ಥಾನದಲ್ಲಿ ಇಟ್ಟಿರುವ ಚಿನ್ನದ ಮೌಲ್ಯಕ್ಕಿಂತ ಹೆಚ್ಚಿನ ವಹಿವಾಟು ಮಾಡಬೇಕಾದ ಸಂದರ್ಭಗಳು ಸೃಷ್ಟಿಯಾದವು. ಅದು ಲೋನ್ ಅಥವಾ



ಬಿಲ್ ಆಫ್ ಕ್ರೆಡಿಟ್ ಸೃಷ್ಟಿಗೆ ಕಾರಣವಾಯ್ತು. ಉದಾಹರಣೆ ನೋಡೋಣ. ಸೋಮನಳ್ಳಿ ವರ್ತಕರೊಬ್ಬರು ದೇವಸ್ಥಾನದಲ್ಲಿ 10 ಸಾವಿರ ಮೌಲ್ಯದ ಚಿನ್ನವನ್ನು ಇಟ್ಟಿರುತ್ತಾರೆ. ಆದರೆ ಅವರು ರಾಮನಳ್ಳಿಯಿಂದ 15 ಸಾವಿರ ಮೌಲ್ಯದ ಸರಕುಗಳನ್ನು ಖರೀದಿಸಬೇಕಾದ ಅವಶ್ಯಕತೆ ಇದೆ ಎಂದುಕೊಳ್ಳಿ. ಆಗ ಸೋಮನಳ್ಳಿ ದೇವಸ್ಥಾನ 10 ಸಾವಿರ ಮೌಲ್ಯದ ಚಿನ್ನವಿದೆ, ಉಳಿದ ಐದು ಸಾವಿರಕ್ಕೆ ನಾನು ಗ್ಯಾರಂಟಿ, ಚಿಂತೆ ಬೇಡ ಅವರಿಗೆ ಸರಕು ನೀಡಿ ಎನ್ನುವ ಪತ್ರವೇ ಲೋನ್ ಅಥವಾ ಲೆಟರ್ ಆಫ್ ಕ್ರೆಡಿಟ್. ಹೀಗೆ ನೀಡಿದ ಸೇವೆಗೆ ಒಂದಷ್ಟು ಶುಲ್ಕವನ್ನು ವಸೂಲಿ ಮಾಡಲು ಶುರುವಾಯ್ತು ಅದಕ್ಕೆ ಬಡ್ಡಿ ಎನ್ನುವ ಹೆಸರುಕೂಡ ಬಂತು. ಹೀಗೆ ಠೇವಣಿ, ಸಾಲ, ಬಡ್ಡಿ, ಚಕ್ರಬಡ್ಡಿ, ಜೊತೆಗೆ ಹೊಸ ಹೊಸ ಸನ್ನಿವೇಶಗಳು ಹೊಸ ಸೇವೆಯನ್ನು ಸೃಷ್ಟಿಸುತ್ತಾ ಹೋದವು. ಇಂದಿಗೆ ಬ್ಯಾಂಕಿಂಗ್ ಇಲ್ಲದೆ ಬದುಕಿಲ್ಲ. ಆದರೆ ಬ್ಯಾಂಕ್ ಇಲ್ಲದೆ ನಾವು ಬದುಕಬಹುದು! ಬ್ಯಾಂಕಿನ ಜಾಗವನ್ನು ಫಿನ್‌ಟೆಕ್ ಕಂಪನಿಗಳು ಆಕ್ರಮಿಸುತ್ತವೆ. ಅಂದು ಕೂಡ ಹೀಗೆ ಆಯ್ತು. ಧಾರ್ಮಿಕ ಕೇಂದ್ರಗಳು ಹಣಕಾಸಿನ ಶಕ್ತಿ ಕೇಂದ್ರಗಳಾಗಿದ್ದವು ನಿಧಾನವಾಗಿ ಅದು ಆಯಾ ನಗರದ ದೊಡ್ಡ ವ್ಯಾಪಾರಿಗಳು, ರಾಜರ ಕೈಗೆ, ಆ ಊರಿನ ಅಕ್ಕಸಾಲಿಗರ ಅಂದರೆ ಗೋಲ್ಡ್ ಸ್ಟಿಥ್‌ಗಳ ಕೈಗೆ ಹಸ್ತಾಂತರವಾದವು. ಇವರುಗಳು ಪೂರ್ಣ ಪ್ರಮಾಣದ ಬ್ಯಾಂಕ್‌ಗಳಂತೆ ಕೆಲಸ ನಿರ್ವಹಿಸದೇ ಹೋದರೂ ಮನಿ ಲೆಂಡರ್ಸ್ ರೀತಿಯಲ್ಲಿ ಕೆಲಸ ಮಾಡಲು ಶುರುಮಾಡಿದರು. ಕಷ್ಟ ಬಂದಾಗ ಜನ ಇವರ ಬಳಿ ತಮ್ಮ ಬಳಿಯಿರುವ ಮೌಲ್ಯಯುತ ವಸ್ತುವನ್ನು ಒತ್ತೆಯಾಗಿ ಇಡುತ್ತಿದ್ದರು ಮತ್ತು ಈ ಲೇವಾದೇವಿಗಾರರು ಅವರಿಗೆ ಬೇಕಾದ ಹಣವನ್ನು ನೀಡುತ್ತಿದ್ದರು. ಒಂದಷ್ಟು ಶತಮಾನ ಈ ರೀತಿಯ ವ್ಯವಸ್ಥೆ ನಡೆಯಿತು. ಆದರೆ ರಾಜರು ರಾಜ್ಯವನ್ನು ನಡೆಸಲು ಸಂಗ್ರಹಿಸುತ್ತಿದ್ದ ತೆರಿಗೆಯನ್ನು ಸುಲಭವಾಗಿ ಸಂಗ್ರಹಿಸಲು ದಾರಿ ಹುಡುಕುತ್ತಿದ್ದರು.

ದೂರದ ಪ್ರದೇಶದಿಂದ ಸಂಗ್ರಹಿಸಿದ ತೆರಿಗೆ ಖಜಾನೆ ಸೇರುವ ವೇಳೆಗೆ ದಾರಿಯಲ್ಲಿ ಹಲವು ಅಪಾಯಗಳಿಗೆ ಸಿಲುಕುತ್ತಿತ್ತು. ಇವೆಲ್ಲವುಗಳಿಗೆ ಮುಕ್ತಿ ನೀಡಲು ಇದಕ್ಕೆ ಇನ್ನಷ್ಟು ವೃತ್ತಿಪರ ರೂಪುರೇಷೆಯನ್ನು ನೀಡಲು ನಿರ್ಧಾರವಾಗುತ್ತದೆ. ಇದು 14ನೇ ಶತಮಾನದಲ್ಲಿ ಪ್ರಥಮ ಬಾರಿಗೆ ಇಟಲಿಯಲ್ಲಿ ಮಾಡ್ರನ್ ಬ್ಯಾಂಕಿಂಗ್ ಉಗಮಕ್ಕೆ ಕಾರಣವಾಗುತ್ತದೆ. 17 ಶತಮಾನದ ವೇಳೆಗೆ ಇದು ಯೂರೋಪು ಪೂರ್ತಿ ಹರಡಿಕೊಳ್ಳುತ್ತದೆ. ಬಾಂಕೋ (BANCO)

7ನೇ ಪುಟಕ್ಕೆ...

ನಿಮ್ಮ ಪ್ರಶ್ನೆ ನಮ್ಮ ಉತ್ತರ

» ಸುಧಾಕರ್ ಭಟ್, ಬ್ಯಾಂಕಿಂಗ್ ಸಲಹೆಗಾರರು.



01. ಹಿಂದಿನ ಮೂರು ವರ್ಷಗಳಲ್ಲಿ ಬ್ಯಾಂಕಿನೊಂದಿಗೆ ವ್ಯವಹಾರ ಸಂಬಂಧ ಹೊಂದಿರುವ ಯಾವುದೇ ವ್ಯಕ್ತಿ ಬೋರ್ಡ್ ಆಫ್ ಮ್ಯಾನೇಜ್‌ಮೆಂಟ್‌ನ ಸದಸ್ಯರಾಗಲು ಅರ್ಹರಾಗುವುದಿಲ್ಲ ಎಂದು ಭಾರತೀಯ ರಿಜರ್ವ್ ಬ್ಯಾಂಕಿನ ಮಾರ್ಗಸೂಚಿ ಇದೆ. ನಮ್ಮ ಮುಖ್ಯಕಾರ್ಯನಿರ್ವಹಣಾಧಿಕಾರಿ ಜನವರಿ 2021ರಲ್ಲಿ ತಮ್ಮ ಸೇವೆಯಿಂದ ನಿವೃತ್ತರಾದರು. ಅವರನ್ನು ನಮ್ಮ ಬ್ಯಾಂಕಿನ ಬೋರ್ಡ್ ಆಫ್

ಮ್ಯಾನೇಜ್‌ಮೆಂಟಿನ ಹೆಚ್ಚುವರಿ ಸದಸ್ಯರನ್ನಾಗಿ ನೇಮಿಸಬಹುದೇ?

– ಪಟ್ಟಣ ಸಹಕಾರ ಬ್ಯಾಂಕ್ ಲಿ., ಬೆಂಗಳೂರು.


ಉತ್ತರ: ನಿವೃತ್ತ ಮುಖ್ಯಕಾರ್ಯನಿರ್ವಹಣಾಧಿಕಾರಿಯು ಅದೇ ಬ್ಯಾಂಕಿನ ಆಡಳಿತ ಮಂಡಳಿಯ ಸದಸ್ಯರಾಗಲು ಭಾರತೀಯ ರಿಜರ್ವ್ ಬ್ಯಾಂಕಿನ ನಿರ್ಬಂಧವಿದೆ. ಆದರೆ, ಬೋರ್ಡ್ ಆಫ್ ಮ್ಯಾನೇಜ್‌ಮೆಂಟ್ ರಚನೆ ಸಂಬಂಧ ದಿನಾಂಕ ಡಿಸೆಂಬರ್ 31, 2019ರ ರಿಜರ್ವ್ ಬ್ಯಾಂಕಿನ ಸುತ್ತೋಲೆಯಲ್ಲಿ ನಿವೃತ್ತ ಮುಖ್ಯಕಾರ್ಯನಿರ್ವಹಣಾಧಿಕಾರಿ ಅದೇ ಬ್ಯಾಂಕಿನ ಬೋರ್ಡ್ ಆಫ್ ಮ್ಯಾನೇಜ್‌ಮೆಂಟಿನ ಸದಸ್ಯರಾಗುವ ಬಗ್ಗೆ ಯಾವುದೇ ನಿರ್ಬಂಧ ಹೇರಿಲ್ಲ. ಆದಾಗ್ಯೂ, ನಿಮ್ಮ ಉಪವಿಧಿಯಲ್ಲಿ ನಮೂದಿಸಿದ ಬೋರ್ಡ್ ಆಫ್ ಮ್ಯಾನೇಜ್‌ಮೆಂಟಿನ ಸದಸ್ಯರ ಸಂಖ್ಯೆಯನ್ನು ಮೀರಿ ಹೆಚ್ಚುವರಿ ಸದಸ್ಯರನ್ನು ನೇಮಿಸುವ ಪ್ರಾವಧಾನವಿಲ್ಲ.

6ನೇ ಪುಟದಿಂದ

ಎನ್ನುವ ಇಟಾಲಿಯನ್ ಪದ ಮತ್ತು ಬ್ಯಾಂಕಿ ಎನ್ನುವ ಫ್ರೆಂಚ್ ಪದ ಇಂಗ್ಲಿಷ್‌ನಲ್ಲಿ ಬ್ಯಾಂಕ್ ಆಗಿ ರೂಪಾಂತರಗೊಂಡು ಇಂದು ವಿಶ್ವದಾದ್ಯಂತ ಮನೆಮಾತಾಗಿದೆ. ಇಟಾಲಿಯನ್ ಮತ್ತು ಫ್ರೆಂಚ್ ಬಾಂಕೋ ಅಥವಾ ಬ್ಯಾಂಕಿ ಪದದ ಅರ್ಥ ಮನಿ ಎಕ್ಸ್‌ಚೇಂಜ್ ಟೇಬಲ್ ಅಥವಾ ಹಣ ಬದಲಿಸುವ ಜಾಗ ಎನ್ನುವ ಅರ್ಥವನ್ನು ಕೊಡುತ್ತದೆ. ವಿಶೇಷವೆಂದರೆ ಬಂಗಾಳಿ ಭಾಷೆಯಲ್ಲಿ ಕೂಡ ಬ್ಯಾಂಕ್ ಎನ್ನುವ ಪದ ಬಳಕೆಯನ್ನು ಇದೆ ಅರ್ಥದಲ್ಲಿ ಮಾಡಲಾಗಿದೆ. ಇಂದಿಗೆ ಲಭ್ಯವಿರುವ ಆಧಾರಗಳ ಮೇಲೆ ಮಾಡ್ರನ್ ಬ್ಯಾಂಕಿಂಗ್ ಉಗಮವಾದದ್ದು ಯೂರೋಪಿನಲ್ಲಿ, ಆದರೆ ಚರಿತ್ರೆಯಲ್ಲಿ ಇದಕ್ಕೆ ಸಮವಾಗಿ ಟೆಕ್ನಿಕಲ್ ಪದಗಳನ್ನು ಟಂಕಿಸದೆ ಭಾರತದಲ್ಲಿ ನಾವು ಸೇವೆಯನ್ನು ನೀಡುತ್ತಿದ್ದೆವು.

19ನೇ ಶತಮಾನದವರೆಗೆ ಈ ವ್ಯವಸ್ಥೆ ಕೂಡ ನಡೆದುಕೊಂಡು ಬರುತ್ತದೆ. 19ನೇ ಶತಮಾನದಲ್ಲಿ ಪೂರ್ಣ ಪ್ರಮಾಣದ ಇಂದು ನಾವು ಕಾಣುತ್ತಿರುವ ಬ್ಯಾಂಕ್ ಮತ್ತು ಬ್ಯಾಂಕಿಂಗ್ ವ್ಯವಸ್ಥೆ ಶುರುವಾಗುತ್ತದೆ. ದೊಡ್ಡ ಮಟ್ಟದಲ್ಲಿ ಇಂಡಸ್ಟ್ರಿ ಸ್ಥಾಪಿಸಲು, ಮನೆ ಕಟ್ಟಲು, ಕಾರು ಖರೀದಿಸಲು ಹಣವನ್ನು ಸಾಲದ ರೂಪದಲ್ಲಿ ನೀಡುವ ಪ್ರಕ್ರಿಯೆ ಶುರುವಾಗುತ್ತದೆ. ಸರಳವಾಗಿ ಹೇಳಬೇಕೆಂದರೆ ಬ್ಯಾಂಕಿಂಗ್ ಒಂದು ದೊಡ್ಡ ಉದ್ಯಮವಾಗಿ ಬೆಳೆಯಲು ಶುರುವಾದದ್ದು 19ನೇ ಶತಮಾನದಲ್ಲಿ !

ಭಾರತದಲ್ಲಿ ಬ್ಯಾಂಕಿಂಗ್ ಚರಿತ್ರೆ ! : ಭಾರತದಲ್ಲಿ ಧಾರ್ಮಿಕ ಕೇಂದ್ರಗಳು ಕೇವಲ ಭಕ್ತಿಗೆ ಮಾತ್ರವಲ್ಲದೆ ಹಣಕಾಸಿಗೂ ಶಕ್ತಿ ಕೇಂದ್ರವಾಗಿದ್ದವು. ರಾಜ ಮಹಾರಾಜರು ತಮ್ಮ ಹಣವನ್ನು ದೇವಸ್ಥಾನದಲ್ಲಿ ಇರಿಸುತ್ತಿದ್ದರು. ದೇಶದ ಆರ್ಥಿಕತೆಯ ಬೆನ್ನಲುಬು ನಮ್ಮ ದೇವಸ್ಥಾನಗಳಿದ್ದವು. ರಾಜ್ಯದಲ್ಲಿ ನಡೆಯುವ ಎಲ್ಲಾ ವ್ಯಾಪಾರ, ವಹಿವಾಟುಗಳು ಕೂಡ ಧಾರ್ಮಿಕತೆಯ ಜೊತೆಗೆ ಒಂದು ನಂಟು ಹೊಂದಿರುತ್ತಿದ್ದವು. ಧಾರ್ಮಿಕತೆ ಮತ್ತು ಆರ್ಥಿಕತೆ ಬಿಡಿಸಲಾಗದ ಸಂಬಂಧವನ್ನು ಹೊಂದಿದ್ದವು. ನೀವು ಗಮನಿಸಿ ನೋಡಿ ಮೊಘಲರು, ಬ್ರಿಟಿಷರು ಮೊದಲು ದಾಳಿ ಮಾಡುತ್ತಿದ್ದದ್ದು ನಮ್ಮ ದೇವಸ್ಥಾನಗಳ ಮೇಲೆ, ಅದಕ್ಕೆ ಕಾರಣ ಅದು ಕೇವಲ ದೇವಸ್ಥಾನವಾಗಿರದೆ ರಾಜ್ಯದ ಸಂಪತ್ತನ್ನು ಶೇಖರಿಸಿಡುವ ದೊಡ್ಡ ಖಜಾನೆ ಕೂಡ ಆಗಿರುತ್ತಿತ್ತು. 1608ರಲ್ಲಿ ಬ್ರಿಟಿಷರು ಮೊದಲ ಬಾರಿಗೆ ಸೂರತ್ ಮೂಲಕ ಭಾರತದಲ್ಲಿ ಕಾಲಿರಿಸುತ್ತಾರೆ. ಅದಕ್ಕೂ ಮುಂಚೆಯೇ ಮೊಘಲರು ಭಾರತದ ಮೇಲೆ ಬಹಳಷ್ಟು ದಾಳಿ ಮಾಡಿದ್ದರು, ಹಲವು ಭೂಭಾಗಗಳನ್ನು ಆಳುತ್ತಿದ್ದರು ಕೂಡ, ಆದರೆ ಬ್ಯಾಂಕಿಂಗ್‌ನಲ್ಲಿ ಮಹತ್ತರ ಬದಲಾವಣೆ ಕಂಡಿರಲಿಲ್ಲ. ಮೊದಲ ಬಾರಿಗೆ 1770ರಲ್ಲಿ ಬ್ಯಾಂಕ್



ಆಫ್ ಹಿಂದೂಸ್ತಾನ್ ಶುರುವಾಗುತ್ತದೆ, 1832ರಲ್ಲಿ ಇದು ಕಾರ್ಯಾಚರಣೆ ನಿಲ್ಲಿಸುತ್ತದೆ. ಆ ನಂತರ ಬ್ಯಾಂಕ್ ಆಫ್ ಬೆಂಗಾಲ್, ಬ್ಯಾಂಕ್ ಆಫ್ ಬಾಂಬೆ, ಬ್ಯಾಂಕ್ ಆಫ್ ಮದ್ರಾಸ್ ಶುರುವಾಗುತ್ತವೆ. ವಸಹಾತು ಸಮಯದಲ್ಲಿ ಬ್ರಿಟಿಷರು ಭಾರತದಲ್ಲಿ ಅನೇಕ ಬ್ಯಾಂಕುಗಳ ಉಗಮಕ್ಕೆ ಕಾರಣರಾಗುತ್ತಾರೆ.

ಭಾರತದ ಬ್ಯಾಂಕಿಂಗ್ ಚರಿತ್ರೆಯನ್ನು ನಾವು ಐದು ಭಾಗವಾಗಿ ವಿಭಾಗಿಸಬಹುದು.

- 18ನೇ ಶತಮಾನಕ್ಕೂ ಹಿಂದಿನ ಚರಿತ್ರೆ.
- 18ನೇ ಶತಮಾನದಿಂದ ಸ್ವಾತಂತ್ರ್ಯ ಬರುವವರೆಗೆ ಅಂದರೆ 1770 ರಿಂದ 1947 ರವರೆಗೆ
- 1947 ರಿಂದ 1969 ಬ್ಯಾಂಕುಗಳ ನ್ಯಾಷನಲೈಸೇಷನ್ ಆಗುವವರೆಗೆ
- ರಾಷ್ಟ್ರೀಕೃತ ಆದ ದಿನದಿಂದ 1991 ಲಿಬರಲೈಸೇಷನ್ ಆಗುವವರೆಗೆ
- 1991 ರಿಂದ 2024ರ ವರೆಗೆ

ಕೊನೆಮಾತು : ಭಾರತದ ಬ್ಯಾಂಕಿಂಗ್ ನಡೆದು ಬಂದ ದಾರಿ ಅತ್ಯಂತ ರೋಚಕವಾಗಿದೆ. ಕಮರ್ಷಿಯಲ್ ಬ್ಯಾಂಕುಗಳು ಇಲ್ಲದ ಕಾಲಘಟ್ಟದಿಂದ ಇಂದಿನ ಡಿಜಿಟಲ್ ಯಾತ್ರೆವರೆಗೆ ಭಾರತ ಬಹುದೂರ ಸಾಗಿ ಬಂದಿದೆ. ಜಗತ್ತಿನ ಅತ್ಯಂತ ಮುಂದುವರೆದ ದೇಶಗಳು ಕೂಡ ಭಾರತದತ್ತ ಆರ್ಥಿಕ ಭರಿತ ಕಣ್ಣುಗಳಿಂದ ನೋಡುವಂತೆ ನಮ್ಮ ಬ್ಯಾಂಕಿಂಗ್ ವಹಿವಾಟು ವಿಸ್ತರಿಸಿದೆ. ಸಾಗಬೇಕಾದ ದಾರಿ ಇನ್ನೂ ಬಹಳವಿದೆ. ಆದರೆ ಸಾಗುವ ಹಾದಿಯಲ್ಲಿ ನಾವು ನಿಚ್ಚಳವಾಗಿ ನಾಯಕರಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.



ಒನ್‌ಲೈನ್ ನ್ಯೂಸ್

ಈ ಪುಟದಲ್ಲಿನ ಸುದ್ದಿಗಳನ್ನು ಓದಿದ್ದೀರಾ...?

ಕುತೂಹಲಕಾರಿಯಾದ ಸುದ್ದಿಗಳು ನಿಮ್ಮ ಕಣ್ಣು ತಪ್ಪಿದ್ದರೆ, ಇಲ್ಲಿವೆ ಓದಿ.

- ಕೌಟುಂಬಿಕ ವ್ಯಾಜ್ಯ ಪ್ರಕರಣವೊಂದರಲ್ಲಿ ಪ್ರತಿವಾದಿ ಪತ್ನಿ ಪರವಾಗಿ ವಾಕ್ ಮತ್ತು ಶ್ರವಣ ದೋಷವುಳ್ಳ ವಕೀಲೆ ಸಾರಾ ಸನ್ನಿ ಅವರು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ನೇತೃತ್ವದ ಹೈಕೋರ್ಟ್ ಏಕಸದಸ್ಯ ಪೀಠದ ಮುಂದೆ ಪ್ರಮಾಣೀಕೃತ ದುಭಾಷಿಯ ನೆರವಿನಿಂದ ಮಂಡಿಸುವ ಮೂಲಕ ರಾಜ್ಯ ಹೈಕೋರ್ಟ್‌ನಲ್ಲಿ ಇತಿಹಾಸ ಸೃಷ್ಟಿಸಿದರು.
- ಸಿರಿಯಾದ ಡಮಾಸ್ಕಸ್‌ನಲ್ಲಿ ಇರಾನ್ ಕಚೇರಿಯ ಮೇಲಿನ ವೈಮಾನಿಕ ದಾಳಿಗೆ ಪ್ರತೀಕಾರವಾಗಿ ಇಸ್ರೇಲ್ ಮೇಲೆ ಇರಾನ್ ಭಾರಿ ಪ್ರಮಾಣದ ಡ್ರೋನ್ ದಾಳಿ ನಡೆಸಿದ್ದು, ಜೆರುಸಲೇಂ ಸುತ್ತಮುತ್ತ ಸೈರನ್‌ಗಳ ಸದ್ದು ಕೇಳಿಬರುತ್ತಿದೆ ಎಂದು ವರದಿಯಾಗಿದೆ.
- ಖ್ಯಾತ ಬಾಕ್ಸರ್ ಎಂಸಿ ಮೇರಿ ಕೋಮ್ ಪ್ಯಾರೀಸ್‌ನಲ್ಲಿ ನಡೆಯಲಿರುವ ಒಲಂಪಿಕ್ಸ್‌ಗೆ ಭಾರತದ ಮುಖ್ಯಸ್ಥರ ಸ್ಥಾನದಿಂದ ಹಿಂದೆ ಸರಿದಿದ್ದಾರೆ. ಈ

- ನಿರ್ಧಾರಕ್ಕೆ ಮೇರಿ ಕೋಮ್ ಖಾಸಗಿ ಕಾರಣಗಳನ್ನು ನೀಡಿದ್ದಾರೆ.
- ಆಫ್ರಿಕಾದ ಮೊಜಾಂಬಿಕ್‌ನಲ್ಲಿ ಭೀಕರ ಧೋಣಿ ಅಪಘಾತ ಸಂಭವಿಸಿದ್ದು, ಕಾಲರಾ ಭೀತಿಯಿಂದ ತವರಿಗೆ ತೆರಳುತ್ತಿದ್ದ ಕನಿಷ್ಠ 94 ಮಂದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
- ಹೆಚ್‌ಎಎಲ್ ನಿರ್ಮಿತ ತೇಜಸ್ Mk1A ಸರಣಿಯ ಮೊದಲ ವಿಮಾನ ಎಲ್‌ಎ 5033 ಇತ್ತೀಚೆಗೆ ಯಶಸ್ವಿಯಾಗಿ ಹಾರಾಟ ನಡೆಸಿತು ಎಂದು ಸಾರ್ವಜನಿಕ ವಲಯದ ಏರೋಸ್ಪೇಸ್ ಮತ್ತು ರಕ್ಷಣಾ ಕಂಪನಿ ತಿಳಿಸಿದೆ.
- ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಇ-ಕಾಮರ್ಸ್ ಕಂಪನಿಗಳಿಗೆ ಅವರ ಪೋರ್ಟಲ್ ಮತ್ತು ಪ್ಲಾಟ್‌ಫಾರಮ್‌ಗಳಲ್ಲಿ ಬೋರ್ನ್‌ವಿಟಾ ಸೇರಿದಂತೆ ಎಲ್ಲಾ ಪಾನೀಯಗಳನ್ನು 'ಹೆಲ್ತ್ ಡ್ರಿಂಕ್ಸ್' ವರ್ಗದಿಂದ ತೆಗೆದುಹಾಕುವಂತೆ ನಿರ್ದೇಶಿಸಿದೆ.

ಹಿ ದು ಗ ರ ಅ ನಿ ಸಿ ಕೆ . . .



ವಿಶೇಷ ನಾಣ್ಯ ಎಲ್ಲಿ ದೊರೆಯಲಿದೆ : ಭಾರತೀಯ ರಿಸರ್ವ್ ಬ್ಯಾಂಕಿನ 90ನೇ ವಾರ್ಷಿಕೋತ್ಸವದ ಸ್ಮರಣಾರ್ಥ 9 ದಶಕಗಳ ಇತಿಹಾಸ ಹಾಗೂ ಸಂಸ್ಕೃತಿಯ ಸಂಕೇತವಾಗಿ ಶೇ.99.99 ಶುದ್ಧ ಬೆಳ್ಳಿಯಿಂದ ತಯಾರಿಸಿದ, 40 ಗ್ರಾಮ್ ತೂಕವಿರುವ 90 ರೂಪಾಯಿಯ ವಿಶೇಷವಾದ ನಾಣ್ಯವನ್ನು ಮಾಡಲಾಗಿದೆ. ಆದರೆ, ಇದು ಎಲ್ಲಿ ದೊರೆಯಲಿದೆ ಎನ್ನುವ ಮಾಹಿತಿಯನ್ನು ಆರ್‌ಬಿಐ ತಿಳಿಸಿದಲ್ಲಿ ನಾಣ್ಯ ಸಂಗ್ರಹಿಸುವವರಿಗೆ ಅನುಕೂಲವಾಗುತ್ತದೆ.

► ಮಹಾಂತೇಶ್ ಬಿಳಿದಾಳೆ, ಬಳ್ಳಾರಿ

ತೀವ್ರ ನಿರಾಸೆಯಾಗಿದೆ : 2024-25ನೇ ಆರ್ಥಿಕ ವರ್ಷದ ಹಣಕಾಸು ನೀತಿ ಸಮಿತಿ ನಿರೀಕ್ಷೆಯಂತೆಯೇ ರೆಪೊ ದರದಲ್ಲಿ ಯಥಾಸ್ಥಿತಿ ಅಂದರೆ, ಶೇ.6.5ರಲ್ಲಿಯೇ ರಿಸರ್ವ್ ಬ್ಯಾಂಕ್ ಉಳಿಸಿಕೊಳ್ಳಲು ನಿರ್ಧರಿಸಿರುವುದು ಗೃಹ, ವಾಹನ ಮತ್ತು ಇತರೆ ಸಾಲಗಳ ಮೇಲಿನ ಬಡ್ಡಿದರ ಇಳಿಕೆಯಾಗಲಿದೆ ಎಂಬ ನಿರೀಕ್ಷೆಯಲ್ಲಿದ್ದ ಸಾಲಗಾರರಿಗೆ ತೀವ್ರ ನಿರಾಸೆಯಾಗಿದೆ.

► ರಂಗರಾಜನ್ ಪಿ.ವಿ., ಮೈಸೂರು

ಸಂಪಾದಕರು :

ಪುಂಡಲೀಕ ಎನ್. ಕೇರೂರೆ,
ಮುಖ್ಯ ಕಾರ್ಯನಿರ್ವಹಣಾಧಿಕಾರಿ,
ಕರ್ನಾಟಕ ರಾಜ್ಯ ಪಟ್ಟಣ ಸಹಕಾರ
ಬ್ಯಾಂಕುಗಳ ಮಹಾಮಂಡಳ ನಿ.,
ಬೆಂಗಳೂರು.

ಇವರಿಗೆ,

Edited, Published and printed by Pundalik N. Kerure, C.E.O. on behalf of the
Karnataka State Co-operative Urban Banks Federation Ltd., Bangalore - 560027.
Published at : # 132, K.H. Road, Bangalore - 560027.
Printed at : Navarathna Printers, # 35, 3rd Cross, Sudhamanagar, Bangalore – 560027.